

ಶ್ರೀಕೃಂತ ಕರುಳಿಶಿಲೆಯ ಮೌಜಿಕ ಕಥನ : ಒಂದು ಜಾರಿತಿಕ ಅವಲೋಕನ

ಪ್ರಾಣ.ಜಿ.ಆರ್

ಪ್ರಾಣ.ಜಿ.ಆರ್
ಸಹಾಯಕ ಪ್ರಾಧ್ಯಾಪಕರು
ಇತಿಹಾಸ ವಿಭಾಗ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಭಂಟ್‌ಜಿ-೫೮೧೩೨೦

ಮೌಜಿಕ ಕಥನವು ತಲೆಮಾರಿನಿಂದ ತಲೆಮಾರಿಗೆ ಬಂದಿರುವ ಕಥೆಯೇ ಆಗಿರುತ್ತದೆ. ಇದು ಒಬ್ಬ ವ್ಯಕ್ತಿಯ, ಒಂದು ಸಂಸ್ಥೆಯ, ಒಂದು ಪರಂಪರೆಯನ್ನು ಕಥನ ರೂಪದಲ್ಲಿ ಯಾವುದೇ ಬರವಣಿಗೆಯ ಸಾಹಿತ್ಯವಿಲ್ಲದೆಯೇ ಬಂದಿರುವುದನ್ನು ಮೌಜಿಕ ಕಥನವೆನ್ನಬಹುದು. ಅಂಥವುಗಳಲ್ಲಿ ಪ್ರಸ್ತುತ ಲೀಬನದಲ್ಲಿ ವಿಶ್ಲೇಷಣೆಗೆ ಒಳಪಡಿಸಿರುವಂಥ ಶ್ರೀಕೃಂತ ಕರುಳಿಶಿಲೆಯ ಮೌಜಿಕ ಕಥವೂ ಕೂಡ ಒಂದು ಅರ್ಥಪೂರ್ವಾದ ಜರಿತೆಯನ್ನು ಹೊಂದಿರುತ್ತದೆ. ಆ ಜಾರಿತಿಕ ನೆಲೆಯ - ಹಿನ್ನಲೆಯು ಈ ಮುಂದಿನಂತೆ ಇರುತ್ತದೆ. ಶ್ರೀಕೃಂತ ಕರುಳಿಶಿಲೆ ಎಂಬುದು ಕನಾಡಿಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಒಂದು ಪ್ರಸಿದ್ಧ ಜಾರಿತಿಕ ಸ್ಥಳವೇ ಆಗಿರುತ್ತದೆ. ಇದು ತಾಲೂಕು ಕೇಂದ್ರದಿಂದ ಸರಿಸುಮಾರು ೩೫ ಕಿಲೋಮೀಟರ್ ದೂರದಲ್ಲಿದೆ. ಹಾಗೆಯೇ, ನಕ್ಷೆ ಪರವತದ (ಸಹಾಯಿ) ತಪ್ಪಾನಲ್ಲಿ ಖರರಚ್ಚರೆಂಬ ದೈತ್ಯರ ಸಂಹಾರಕ್ಕಾಗಿ ಪಾತಾಳದಿಂದ ಈ ಕ್ಷೇತ್ರದ ಅಧಿದೇವತೆಯಾಗಿರುವಂಥ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿಯು ಕುಭ್ರಾ ನದಿ ದಂಡೆಯಲ್ಲಿ ಜ್ಯೋತಿಳಂಗ ಸ್ವರೂಪಿಣಿಯಾಗಿ ಮಹಾಕಾಳ, ಮಹಾಲಕ್ಷ್ಮಿ, ಮಹಾಸರಸ್ವತಿ ಶ್ರೀಶತ್ತಿಗಳು ಬಕ್ಕಾಗಿ ಆವಿಭಂಗಿಸಿದ್ದಾರೆ. ಜೊತೆಯಲ್ಲಿ ತನ್ನ ಸಂಪೂರ್ಣ ಪರಿವಾರದ ದೇವತೆಗಳನ್ನು ಹೊಂದಿದ್ದಾರೆ. ಸ್ಥಳೀಯವಾಗಿ ಈ ದೇವತೆಯನ್ನು ಅಂಗಮೈ ಎಂದೂ ಕೂಡ ಕರೆಯಲ್ಪಡುತ್ತಿರುವುದು ವಾಡಿಕೆಯಾಗಿದೆ. ಈ ದೇವಿಯ

ಮೂಲಸಾಫಾನವು ಸಮೀಕರಣದಲ್ಲಿರುವಂಥ ನುಹಾಶ್ವಂ ಗುಹೆಯಲ್ಲಿದೆ. ಕೆಮಲಶೀಲೆ ಎಂದು ಹೆಸರು ಬರಲು ಕಾರಣವೆಂದರೆ; ಇಲ್ಲಿರುವ ಶ್ರೀ ಬ್ರಾಹ್ಮಿಗಳ ದುರ್ಗಾಪರಮೇಶ್ವರಿ ಅಂಗವು ಕೆಮಲದ ಹೂವಿನಂತೆ ನುಣುಪಾಗಿಯೂ ಪ್ರಕಾಶಿಸುತ್ತಲೂ ಇರುವುದರಿಂದ ಈ ಹೆಸರು ರೂಡಿಯಲ್ಲಿ ಬಂದಿದೆ. ಈ ಹೆಸರಿನ ಮೂಲಕ ಪ್ರಸ್ತುತದಲ್ಲಿಯೂ ಕೂಡ ಈ ಶ್ರೀ ಕ್ಷೇತ್ರವು ತನ್ನ ಜಾರಿತಿಕೆ ನೋಟದ ಹೊರವನ್ನು ಸೂಚಿಸುತ್ತದೆ.

ಪೌಜಿಕ ಕಥಿನದ ಒಳನೋಟದ ಅವಲೋಕನ

ನೂರಾರು ವರ್ಷಗಳ ಹಿಂದೆ ಶ್ರೀ ಬ್ರಾಹ್ಮಿಗಳ ದುರ್ಗಾಪರಮೇಶ್ವರಿ ದೇವಸಾಫಾನ ಇರುವಂಥ ಈ ಪ್ರದೇಶವು ಮರಗಿಡ ಮೊದೆಗಳಿಂದ ಆವೃತವಾಗಿ ಸೀಗೆಯ ಕಾಡಾಗಿತ್ತು. ಹಾಗೆಯೇ, ಅಲ್ಲೇ ಹತ್ತಿರದಲ್ಲಿ ವಾಸವಾಗಿದ್ದ ಉಪ್ಪಾಲ ಎಂಬ ಒಬ್ಬ ಬ್ರಾಹ್ಮಣನು ಬಿದನೂರಿನ ತುಂಡರಸನಾಗಿದ್ದನು. ಈತನ ಮನೆಯಲ್ಲಿ ಹಾಲನ್ನು ಕೊಡಬೇಕಾಗಿದ್ದಂಥ ಒಂದು ಹನು ಪ್ರತಿಸಿತ್ಯವು ಈ ಕಾಡಿನೊಳಗೆ ಹೋಗಿ ಮತ್ತೇ ಬರುತ್ತಿತ್ತು. ಆದರೆ ಈ ಹನು ಹಾಲನ್ನು ಮಾತ್ರ ಕೊಡುತ್ತಿರಲ್ಲ. ಹಾಗಾಗಿಯೇ ಇದರಿಂದ ಅಜ್ಞರಿಗೊಂಡ ಈ ಉಪ್ಪಾಲ ಬ್ರಾಹ್ಮಣನು ಈ ಹನುವನ್ನು ಪರೀಕ್ಷಿಸಲೇಂದು ಅದು ನಡೆದ ದಾರಿಯಲ್ಲ ಹಿಂಬಾಳಸಿಕೊಂಡು ಹೋಗುತ್ತಾನಂತೆ. ಆ ಸೀಗೆ ಕಾಡಿನ ಹೊಳೆಯ ಕುದ್ರಿನಲ್ಲ (ಬದಿಯಲ್ಲ) ದೊಡ್ಡದೊಂದು ಬೋಗಿ ಮರದ ಪಕ್ಷೇವಿರುವ ಹುತ್ತದ ಮೇಲ್ಲಿಡೆ ಹಾಲು ನುರಿಸುತ್ತಿರುವ ತನ್ನ ಹನುವನ್ನು ಕಂಡನು. ಅಜ್ಞರಿಗೊಂಡ ಅವನು ಆ ಹುತ್ತವನ್ನು ಪರೀಕ್ಷಿಸಿ ನೋಡಿದಾಗ, ನುಣುಪಾದ ಅಂಗವೋಂದು ಕಾಣಿಸಿತು, ಅಂಗರೂಪವಾದ್ದರಿಂದ ಬ್ರಹ್ಮಾಲಂಗನೆಂದು ಹೆಸರಿಸಿ ತದನಂತರದಲ್ಲಿ ದೇವಾಲಯವೋಂದನ್ನು ಕೆಟ್ಟ ಮೂಜಿಸತೋಡಿದ್ದನು. ಬ್ರಹ್ಮಾಲಂಗನಾದ್ದರಿಂದ ತೋಡಿನ ಬಲ (ಡಮರು ಸೇವೆ) ಆರಾಧನೆಯು ಪ್ರಾರಂಭಗೊಂಡಿತು ಎಂಬ ಈ ನೆಲದಲ್ಲಿ ಒಂದು ಜಾರಿತಿಕೆ ಬಾಕಿಕ್ಕೆವಿದೆ. ಅಂಗದ ಪಕ್ಷದಲ್ಲಿದ್ದ ದೊಡ್ಡ ಬೋಗಿ ಮರವನ್ನು ಕಡಿದು ಭೇರಿಯನ್ನಾಗಿಸಿ ಬಳಸಲು ಪ್ರಾರಂಭಸಿದರಂತೆ. ಹತ್ತಿರದಲ್ಲಿ ಉಪ್ಪಾಲ ವಾಸಿಸುತ್ತಿದ್ದ ಪ್ರದೇಶವಾದ್ದರಿಂದ ಉಪ್ಪಾಲ ಬೆಟ್ಟ (ಬೆಟ್ಟ) ಎಂದು ಕರೆಯಲು ಪ್ರಾರಂಭವಾಯಿತಂತೆ. ಆದರೆ, ಬರುಬರುತ್ತಾ ಕಾಲಕಳೆದಂತೆ, ಅದು ಉಪ್ಪನೀರಿನ ಬೆಟ್ಟ ಆಗಿದೆ ಎನ್ನುತ್ತಾರೆ¹. ಕೆಲವು ಕಾಲ ಕಳೆಯುತ್ತಿದ್ದಂತೆ ಅರ್ಚಕರಿಗೆ ಒಂದು ದಿನ ಕನಸಿನಲ್ಲಿ ನಾನು ಬ್ರಹ್ಮಾಲಂಗನಲ್ಲ ಬ್ರಾಹ್ಮಿ ದುರ್ಗಾಪರಮೇಶ್ವರಿ ಎಂದು ಅರ್ಚಿಸು² ಎಂದು ಅಪ್ಪಣಿ ಆಗುತ್ತದಂತೆ. ಅಂದಿನಿಂದ ಮೊದಲೆಗೂಂಡು ಈ ಕ್ಷೇತ್ರವು ಶ್ರೀ ಬ್ರಾಹ್ಮಿಗಳ ದುರ್ಗಾಪರಮೇಶ್ವರಿ ದೇವಸಾಫಾನ ಎಂದು ಕರೆಯಲ್ಪಡುತ್ತಿದೆ. ಮೊದಲು ಬ್ರಹ್ಮಾಲಂಗನೆಂದು ಮೂಜಿಸುತ್ತಿದ್ದುದರಿಂದ ಇಂದಿಗೂ ತೋಡಿನ ಬಲ ಅಥವಾ ಡಮರು ಸೇವೆ ನಡೆಯುತ್ತಿದೆ. ಅಂತೆಯೇ ಬ್ರಾಹ್ಮಿ ದುರ್ಗಾಪರಮೇಶ್ವರಿ ಅಮೃನವರಿಗೆ ವಾಷಿಕ ರಥೋತ್ಸವ ನಡೆಯುತ್ತದೆ. ಶ್ರೀ ಬ್ರಾಹ್ಮಿಗಳ ದುರ್ಗಾಪರಮೇಶ್ವರಿಯ ಮೂರಿತ್ಯಾಯನ್ನು ಅಂಗದ ಹಿಂಭಾಗದಲ್ಲಿ

ಪ್ರತಿಷ್ಠಾಪನೆ ಮಾಡಿದರು. ಆದರೂ ಈಡಿ ಮೂಲ ಅಂಗಕ್ಕೆ ಪ್ರತಿದಿನ ಅಲಂಕಾರಕ್ಕೆ ಉಪಯೋಗಿಸುವ ಬೆಳ್ಳಿಯ ಮುಖವಾಡದ ಕಿವಿಯಲ್ಲ ನಾಗ ಕುಂಡಲವು, ಹಣೀಯಲ್ಲ ವಿಭೂತಿಯು, ಮಿಂದೆ ಹಾಗೂ ತೃತೀಯ ನೇತ್ರವು ಇದೆ.³ ಇದರಿಂದ ಮೂರ್ವದಲ್ಲ ಬ್ರಹ್ಮಾಂಗನೆಂದು ಮೂರಜನುತ್ತಿದ್ದರೆಂಬ ಕುರುಹು ನಮಗೆ ಕಂಡುಬರುತ್ತದೆ. ದೇವಸ್ಥಾನದಲ್ಲಿಯೂ ಈಡಿ ಅದೇ ಕಥೆಯನ್ನು ಹೇಳುತ್ತಾರೆ. “ದ್ವಾಪರ ಅಂತ್ಯದವರೆಗೂ ಮರಾಟ ಪ್ರಕಾರ ಹೈಫವದಿಂದ ಮೇರೆದ ದೇವಾಲಯವಿದ್ದ ಸ್ಥಳದಲ್ಲ ಭೇರಿ ಗಾತ್ರದ ದೊಡ್ಡ ಮರಗಳು ಬೆಳೆಯುವ ಸ್ಥಿತಿಯಲ್ಲಿದೆ ನಂಬಲಕ್ಕಾಗುವುದಿಲ್ಲ. ಆದರೆ ಅವತಾರ ಮರುಷರ ದೇವಾಲಯಗಳೇ ಹೇಳಹೆಸರಿಲ್ಲದೆ ಇರುವಾಗ ಈ ದೇವಾಲಯದ ಮಾತೇನ⁴ಎನ್ನುತ್ತಾರೆ. ಇಂದು ದೇವಾಲಯದಲ್ಲ ಬಾರಿಸುವ ದೊಡ್ಡ ಭೇರಿ ನೂರಾರು ವರ್ಷಗಳು ಹಿಂದಿನದ್ದು ಎನ್ನುವುದರಲ್ಲ ಸಂಶಯವಿಲ್ಲ. ಆದರೆ ಭೇರಿ ಉಪ್ಪಾಲಯ ಕಾಲದ್ದು ಎನ್ನುವುದು ಕಷ್ಟವಾಗುತ್ತದೆ. ಆದರೆ ಭೋಗಿಮರ ಅತಿ ಗಟ್ಟಿಮುಣ್ಣದ ಮತ್ತು ತುಂಬ ವರುಷಗಳು ಬಾಳಕೆ ಬರುವ ಮರವೆಂಬುದು ಗಮನಿಸಬೇಕಾದ ಅಂಶ. ಈ ಭೇರಿಯು ಸುಮಾರು 200 ವರ್ಷಗಳಿಗಿಂತ ಹಿಂದನದ್ದು ಎನ್ನಿಸುತ್ತದೆ. ಭಾರತದ ಪಕ್ಷಿಮ ಘಟ್ಟಗಳ ಪರಿಸರ ರಕ್ಷಣೆ ಅತಿ ಅಗತ್ಯ ಎಂಬುದು ಪರಿಸರ ತಜ್ಜೀರ ಅಭಿಪ್ರಾಯ ಮತ್ತು ಒತ್ತಾಯ. ಕಸ್ತೂರಿ ರಂಗನ್ ವರದಿಯಲ್ಲ ಕಮಲಶೀಯ ಸುತ್ತಮುತ್ತಲ ಕೆಲವು ಪ್ರದೇಶಗಳು ಇರುವುದನ್ನು ಕಾಣಬಹುದು. ಪಕ್ಷಿಮಘಟ್ಟದ ಸಹ್ಯಾದ್ರಿ ತಪ್ಪಾನಲ್ಲ ಕಮಲಶೀಲೆ ಪ್ರದೇಶವಿದೆ ಹಾಗಿದ್ದಲ್ಲ ಕಮಲಶೀಯ ಪ್ರದೇಶ ಹಿಂದೆ ಬಾರಿ ದೊಡ್ಡ ಕಾಡಾಗಿತ್ತು ಎನ್ನಿಸುತ್ತದೆ. ಅದರಿಂದ ದೊಡ್ಡ ಜಾತಿಯ ಮರಗಳು ಬೆಳೆದಿರಲು ಸಾಧ್ಯವಿದೆ. ಕಮಲಶೀಯ ಪಕ್ಷ ಕುಬ್ಜಾ ನದಿ, 5 ಕಿಲೋಮೀಟರ್ ದೂರದಲ್ಲಿ ಜರ್ಕು ನದಿ ಹರಿಯುತ್ತದೆ. ಸುತ್ತಮುತ್ತಲ ಪ್ರದೇಶವು ಘಲವತ್ತತೆಯಿಂದ ಕೂಡಿದ್ದರಿಂದ ಜನವಸತಿಯು ಹೆಚ್ಚಾಗುತ್ತಾ ಬಂದು ಬರುಬರುತ್ತ ಕಾಡನ್ನು ಕಡಿದು ತೋಟ ಗದ್ದೆಗಳನ್ನು ಮಾಡಿರಬಹುದು ಎನಿಸುತ್ತದೆ.

ಈ ದೇವಾಲಯದ ವಿಶೇಷವೆಂದರೆ; ತಮ್ಮ ಮನೆಗಳಲ್ಲ ನಾಕಲು ನಾಧ್ಯವಾಗಿರ ಹಸುಗಳನ್ನು ದೇವಾಲಯಕ್ಕೆ ತಂದು ಜಡುವ ಪದ್ಧತಿಯಿದೆ. ಅಪುಗಳನ್ನು ದೇವಾಲಯದಲ್ಲ ಮೋಣಿಷಲಾಗುತ್ತದೆ. ಹಾಗೆಯೇ ತಮ್ಮ ಮನೆಗಳಲ್ಲ ಹನು ಕರುವನ್ನು ಹಾಕದಿದ್ದರೆ ಅಥವಾ ಬರಿ ಗಂಡು ಕರುಗಳನ್ನು ಹಾಕುತ್ತಿದ್ದರೆ, ಹೆಣ್ಣಿ ಕರುವನ್ನು ಹಾಕಿದರೆ ದೇವರಿಗೆ ಜಡುತ್ತೇವೆ ಎಂದು ಹರಕೆ ಹೊತ್ತುಕೊಳ್ಳುವ ಪದ್ಧತಿ ರೂಢಿಯಲ್ಲ ಬೆಳೆದಿರಬಂದಿದೆ. ಅಂದರೆ ಹನು ಕರು ಹಾಕಿದ ಅನಂತರ ಅಥವಾ ಅವರ ಹರಕೆಯಿಂತೆ ಹೆಣ್ಣಿ ಕರುವಾದರೆ ಆ ಕರುವನ್ನು ಯಾವಾಗಲೂ ಹಣಕ್ಕಾಗಿ ಮಾರಾಟ ಮಾಡುವಂತಿಲ್ಲ, ದೇವರಿಗೆ ಜಟಿ ಕರುವಾದರಿಂದ ಉಚಿತವಾಗಿ ಬೇರೆಯವರಿಗೆ ಕೊಡಬಹುದಾಗಿರುತ್ತದೆ. ಬೇರೆಯವರಿಗೆ ಅದನ್ನು ಕೊಡದೇ ಇದ್ದ ಪಕ್ಷದಲ್ಲ ಮನೆಯವರೇ ಅದನ್ನು ನಾಕಿ ಸಲಹಿ ಅದರ ಹಾಲು ತುಪ್ಪವನ್ನು ಬಳಸಬಹುದಾಗಿರುತ್ತದೆ,

ದೇವಾಲಯಕ್ಕೆ ಹೋಗುವಾಗ ಹನುಮಿನ ಹಾಲು ತುಪ್ಪವನ್ನು ಅಮೃತವರಿಗೆ ಅರ್ಬಿಸುವ ಸಂಪ್ರದಾಯವಿದೆ. ಅಮೃತವರಿಗೆ ಹೆಚ್ಚಿನ ಮನೆಯವರು ಹಾಲು ಅಭಿಷೇಕ ಮಾಡಿಸುತ್ತಾರೆ ಹಾಗೂ ದೇವಾಲಯದಲ್ಲಿ ಕ್ಷೀರಾಭಿಷೇಕವೇ ವಿಶೇಷ ಸೇವೆ ಮತ್ತು ದೇವಸ್ಥಾನಕ್ಕೆ ತಮ್ಮ ಮನೆಯ ತುಪ್ಪವನ್ನು ತಂದು ದಿಂಪ ಹಕ್ಕುತ್ತಾರೆ. ದೇವಾಲಯಗಳಲ್ಲಿ ಈ ಪದ್ಧತಿ ಇದ್ದರೂ, ಜಾನುವಾರುಗಳಿಂದರೆ, ಶ್ರೀ ಬ್ರಾಹ್ಮಿ ದುಗಾಪರಮೇಶ್ವರಿ ದೇವಿಗೆ ಅತಿ ಪ್ರಿಯಿ ಎನ್ನುತ್ತಾರೆ ಇಲ್ಲನ ಜನರು. ಹೌಳಿಕ ಕಥೆಯಲ್ಲಿ ಹನು ಅಂಗಕ್ಕೆ ಹಾಲು ಸುರಿಸುವುದನ್ನು ನಾವು ಕೇಳಿದ್ದೇವಟ್ಟೇ ಆ ಕಾರಣದಿಂದಲೇ ದೇವರ ಹೆಸರಿನಲ್ಲಿ ಅಥವಾ ದೇವರಿಗೆ ಹನುವನ್ನು ಬಿಡುವ ಪದ್ಧತಿ ಗಾಢವಾಗಿ ಬೆಳೆದಿರಬಹುದು ಎನ್ನಿಸುತ್ತದೆ. ಹನು ಹುತ್ತದ ಮೇಲೆ ಅಥವಾ ಅಂಗದ ಮೇಲೆ ಹಾಲು ಸುರಿಸುವುದು ಹೆಚ್ಚಿನ ಸ್ಥಳಮರಾಣಗಳಲ್ಲಿ ಅದೇ ರೀತಿಯ ಹೋಲಕೆಯ ಕಥೆ ಇದೆ. ಶ್ರೀ ಶಂಕರನಾರಾಯಣ ಕ್ಷೇತ್ರ ಮಹಾತ್ಮೆಯಲ್ಲಿ ಸಹ ಬರೆದಿರುವುದನ್ನು ಕಾಣುತ್ತೇವೆ ಎಂಬುದು ನಾವು ಗಮನಿಸಬೇಕಾದ ಅಂಶ. ಕಮಲಶೀಲೆಯ ಶ್ರೀ ಬ್ರಾಹ್ಮಿ ದುಗಾಪರಮೇಶ್ವರಿಯ ಅಂಗೋಳಿವ ಹಾಗೂ ಶ್ರೀ ಶಂಕರನಾರಾಯಣ ಸ್ವಾಮಿಯ ಹುಟ್ಟಿಗೆ ಕಾರಣಗಳು ಒಂದೇ ಆಗಿರುತ್ತದೆ. ಆದ್ದರಿಂದ ಪೌರಾಣಿಕವಾಗಿ ಎರಡು ಸ್ಥಳಗಳಲ್ಲಿನ ಮಹಾತ್ಮೆ ಸಮಕಾಲೀನವಾದದ್ದು ಎನ್ನಲೆಬೇಕಾಗುತ್ತದೆ. ಆದ್ದರಿಂದ ಹನು ಅಂಗದ ಮೇಲೆ ಹಾಲು ಸುರಿಸುವ ಕಥೆ ಒಂದಕ್ಕೂಂದು ಸಂಬಂಧ ಪಟ್ಟಿದ್ದಿರಬೇಕು. ಇಂದಿಗೂ ಗೋವನ್ನು ನಾವು ಪೊಜಿಸುವ ಪದ್ಧತಿ ಇದೆಯಷ್ಟೇ. ೩೩ ಹೋಟಿ ದೇವತೆಗಳು ಗೋವಿನಲ್ಲಿ ವಾಸವಿರುತ್ತಾರೆಂಬ ದೃಢವಾದ ನಂಜಿಕೆ ಹಿಂದೂ ಧರ್ಮಿಯರಲ್ಲದೆ. ಏನೇ ಇದ್ದರು ಪೌರಾಣಿಕವಾಗಿ ನಾವು ನಂಬಲೇ ಬೇಕಾಗುತ್ತದೆ.

ಈ ಅಂಗವು ಬ್ರಹ್ಮಾಂಗವಲ್ಲ ಬ್ರಾಹ್ಮಿ ದುಗಾಪರಮೇಶ್ವರಿ ಅಂಗ ಎಂಬುದಕ್ಕೆ ಸಹ್ಯಾದ್ರಿ ಖಂಡದ ಭಾಗಿನೀ ಷಟ್ಪದಿಯಲ್ಲಿ ಈ ಕೆಳಕಂಡಂತೆ ಬರೆದಿದೆ.

“ಮುರೆವ ಅಂಗದಿ ಶೈವ-ಪ್ರಷ್ಟವ
 ರೀರಕಡಲ ಬ್ರಹ್ಮನನು ಕೂಡಿದ
 ಸ್ವರೂಪಾಗಿಕ ಏಕಮೂರ್ತಿಯ ದೇವರನು ಕಂಡು
 ಎರಗಿದರು ಬಹುಬಿಧದಿ ಸ್ತೋತ್ರದಿ
 ತರುಣೆ ಬ್ರಾಹ್ಮಿಯು ರೈಷಿನಿದಿರಲ
 ಭರದಿ ಅಂಗಾಕಾರವಾದಕು ಕಂಡು ನಮಿಸಿದರು”⁵
 ಅಂತೆಯೇ ಕಮಲಶಿಲೆ ಸ್ಥಳ ಪುರಾಣದಲ್ಲ
 ಸೂತೆ ಉವಾಚ-
 ಖರರಷ್ಟ ವರ್ಧಾಫಾಂಯ ಸರ್ವದೇವೈರಜಷ್ಟುತಾ ॥

ಆವಿಭೂತಾ ಮಹಾದೇವಿ ಭಕ್ತನಾಮಿಷ್ಟದಾಯನೀ ||५६||

ನಾಗತಿಂಥಣಸ್ಯ ಮಾಹಾತ್ಮ್ಯಂ ಕುಬ್ಜಾಯಾ ವೈಭವಂ ದ್ವಿಜಾಃ

ಮರಾವಸುಶ್ಲೈವತಿಂ ಬ್ರಹ್ಮಂ ಕುಬ್ಜಾ ತಪಸ್ಥಿತಾಂ ||५७||

(ಸೂತನು ಹೇಳಿದನು - ಬ್ರಹ್ಮಾದಿ ಸರ್ಕಲ ದೇವತೆಗಳಿಂದ ಪ್ರಾಧಿಕಸಲ್ಪಣ್ಣ ದುಗಾದೇವಿಯು ಖರರಣಿಂಬ ದ್ಯುತ್ಯೇರ ಸಂಹಾರಕ್ಕಾಗಿ ಭಕ್ತರ ಇಷ್ಟಾಧಿಗಳನ್ನು ನಿರ್ದುವ ಮಹಾದೇವಿ ಕುಬ್ಜಾ ನಾಗತಿಂಥಣಗಳ ಸಂಗಮ ಸ್ಥಾನದಲ್ಲಿ ಪಾತಾಳದಿಂದ ಅಂಗರೂಪದಿಂದ ಆವಿಭವಿಸಿದಳು)೯.

೧೪ ಮರಾಣಗಳಲ್ಲಿ ಅತಿ ದೀಘಂವಾದದ್ವಾ ಸ್ಥಂದ ಮಹಾಮರಾಣ, ಸ್ಥಂದ ಮಹಾಮರಾಣದ ಭಾಗವಾಗಿರುವ ಸಹ್ಯಾದ್ರಿ ಖಂಡದಲ್ಲಿ ಬ್ರಹ್ಮಂ ದುಗಾಪರಮೇಶ್ವರಿ ಎಂದು ಬರೆದಿದೆ. ಈ ಕೃತಿಯ ಕರ್ತೃತ್ವವಿನ ಕಾಲ ಕ್ರಿ.ಶ ೧೭೫೦ ಇರಬಹುದೆಂದು ಸಂಪಾದಕರು ಅಭಿಪ್ರಾಯಪಟ್ಟಿದ್ದಾರೆ. ಮೌಳಕ ಕಥೆಗೂ, ಸ್ಥಳ ಮರಾಣದ ಬರವಣಿಗೆಗೂ, ಕ್ಷೇತ್ರ ಅಧ್ಯಯನಕ್ಕೂ ಮತ್ತು ಸಹ್ಯಾದ್ರಿ ಖಂಡಕ್ಕೂ ಹೋಲಿಕೆಯಾಗುತ್ತದೆ. ಬ್ರಹ್ಮಾಂಗನಲ್ಲಿ ಎನ್ನುವುದು ಇದರಿಂದ ತಿಳಿದುಬರುತ್ತದೆ. ಹಾಗೂ ಕೆಲವು ಘಟನೆಗಳ ಹಿಂದೆ ಬ್ರಹ್ಮಾಂಗನೆಂದು ಹೊಜಿಸುತ್ತಿದ್ದುದು ಕ್ಷೇತ್ರ ಅಧ್ಯಯನದಿಂದ ತಿಳಿದು ಬರುತ್ತದೆ.

ಅಂಗಣ್ಣ ಕವಿಯು ಕೆಳದಿನ್ನುಪ ವಿಜಯದಲ್ಲ ಕೆಳದಿಯರಸರ ಎರಡನೆಯ ಬಸವಪ್ಪನಾಯಕ ದೇವಸ್ಥಾನಕ್ಕೆ ಭೇಟ ನೀಡಿದ ವಿವರಗಳವೆ. ಸಿದ್ಧಾಧರ ರಕ್ತಾಶ್ಚ ಪ್ರಭವ ವಿಭವ ಶುಲ್ಕ ಪ್ರಮೋಽಮಾತ ಪ್ರಜೋಽಽತ್ತಿ ಸಂಪತ್ತರಂಗಳೊಳ್ಳು ಸ್ಯಾಸ್ಯ ಸಮೀತಂ ವೇಣುಪುರದಿಂ ತೆರಳ್ಣ ಕೊಲ್ಲೂರ್, ಕೊಳಬೀಶ್ವರ, ವನುಪುರ, ಶಂಕರನಾರಾಯಣ ಕಮಲಶೀಲೆ ಕೆಳದಿ ಮುಂತಾದ ಮಣ್ಣಕ್ಷೇತ್ರ ಸ್ಥಳಂಗಳ ಸ್ಯಾದಿ ತತ್ತದ್ವೀವತಾದರ್ಶನಗ್ರೇದು ಮಹಾಮಾಜಿ ಮುಂತಾದುಪಜಾರಂಗಳ ನೋಡ ನೋಡಜಿಸುತ್ತುಮಣಿಂ ತೆರಳ್ಣೈ ತಂದು ಮಂತ್ರ ರಾಜ ಪುರದ ರಥೋಽತ್ವವ ಮುನಿಕ್ಷಿಸುತ್ತ ಎಂದಿದ್ದಾನೆ. ಇವನ ಆಷ್ಟಕೆ ೧೭೫೪ರ ತನಕ ಇತ್ತು ಹಾಗಾಗಿ ಕಮಲಶೀಲೆಯ ಅಲ್ಲಿಯತನಕ ಇವರ ಆಷ್ಟಕೆಯಲ್ಲೇ ಇರುವುದನ್ನು ಕಾಣಬಹುದು. ನಂತರದಲ್ಲ ಆಷ್ಟಕೆ ಮಾಡಿದ ವಿರಮಾಜಿಯ ಕಾಲದಲ್ಲ ಕೂಡ ಕಮಲಶೀಲೆ ಅವರ ಆಷ್ಟಕೆಗೆ ಒಳಪಟ್ಟಿಂತೆ ಕಾಣತ್ತದೆ ೧೭೬೩ರ ಹೈದರಾಳಯ ದಾಳಯೋಂದಿಗೆ ಬದನೂರು ಸಂಸ್ಥಾನವು ಅವನತಿಯನ್ನು ಕಂಡಿತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಎರಡನೆಯ ಬಸವಪ್ಪನಾಯಕ ಸಂದರ್ಶಿಸಿದ ಕ್ಷೇತ್ರಗಳಲ್ಲ ಹೆಚ್ಚಾಗಿ ಎಲ್ಲವು ಶಿವನ ದೇವಾಲಯಗಳೆ ಕೊಲ್ಲೂರಿನಲ್ಲ ತ್ರಯಂಬಕೇಶ್ವರ, ಕಮಲಶೀಲೆಯಲ್ಲ ಬ್ರಹ್ಮಾಂಗನೆ ಇರಬೇಕು. ಉಳಿದವೆಲ್ಲ ಶಿವನ ಕ್ಷೇತ್ರ ಎಂಬುದು ಸತ್ಯ. ಅಧ್ಯರಿಂದ ಅಂದಿಗೂ ಬ್ರಹ್ಮಂ ದುಗಾಪರಮೇಶ್ವರಿ ಎಂಬ ಹೆಸರು ಬಂದಿರುತ್ತಿಲ್ಲ. ಕೊಡ್ಲಾಡಿ ಗ್ರಾಮದಲ್ಲಿರುವ (ಕಮಲಶೀಲೆಯ ೭ ಮಾಗಣಿಗಳಲ್ಲ ಇದು ಒಂದು) ತಾಮ್ರಶಾಸನ ಚೆನ್ನುಮಾಜಿಯು ಕೊಲ್ಲೂರಿನ ತ್ರಯಂಬಕೇಶ್ವರ ದೇವಸ್ಥಾನದ ಭೂ ದಾನದ ವಿವರಗಳನ್ನು

ಹಾಕಿಸಿದ್ದಾರ್ಥ⁷ ಕಮಲಶಿಲೆ ದೇವಾಲಯಕ್ಕೂ ಅವಕ್ಕೆ ಭೂ ದಾನವನ್ನು ನಿರ್ದಿಷ್ಟಿಸಬಹುದು ಎನ್ನಿಸುತ್ತದೆ. ಆಕೆ ಅಧಿಕೃ ಶಿವಭಕ್ತಿಗಿರುವುದನ್ನು ನಾವು ಕಾಣಬಹುದು ಹಾಗೂ ದತ್ತಿಗಳನ್ನು ನಿರ್ದಿಷ್ಟಿಸುವುದನ್ನು ಕಾಣುತ್ತೇವೆ. ಹೊನ್ನೇ ಕಂಬಳ ಅರಸರು ಕೂಡ ಶಿವನ ಭಕ್ತರಾಗಿದ್ದರು ಹಾಗೂ ಈ ಪ್ರದೇಶದಲ್ಲಿ ಮೋದಲೇ ಆಜ್ಞಕೆ ಮಾಡುತ್ತಿದ್ದರು. ಇವರಿಬ್ಬರಲ್ಲಿ ಒಬ್ಬರು ದತ್ತಿಯನ್ನು ಜಣ್ಣಿರಬಹುದು. ಅಮೃನವರು ಆಭರಣದ ಮೇಲೆ ಕೆಳದಿ ಅರಸರ ಮತ್ತು ಮೈಸೂರು ಅರಸರ ಹೆಸರುಗಳವೆ ಎನ್ನುತ್ತಾರೆ. ವೀರಮಾಜಿ ಕಾಲದಿಂದಲೋ ಅಥವಾ ನಂತರದಲ್ಲಿ ಬ್ರಾಹ್ಮಣ ದುರ್ಗಾಪರಮೇಶ್ವರಿ ಎಂದು ಬದಲಾವಣೆ ಆಗಿರಬಹುದು ಎನ್ನಿಸುತ್ತದೆ ಆದರೆ ಸ್ವಷ್ಟತೆ ಕಾಣುವುದಿಲ್ಲ.

ಉಪ್ಪಾಲಯ ಕಥೆ 1530 ರ ಈಚೆಗೆ ನಡೆದ ಘಟನೆ ಇರಬೇಕು ಅಥವಾ ವೆಂಕಟಪ್ಪ ನಾಯಕನ ಆಜ್ಞಕೆಯ ಕಾಲ ಮತ್ತು ನಂತರದ ಕಾಲವೇನ್ನಿಸುತ್ತದೆ. ಆಧ್ಯರಿಂದ ಮುರಾಣದಲ್ಲಿ ಆ ಹೆಸರಿನ ಉಲ್ಲೇಖವಿಲ್ಲ, ಆದರೆ ಸ್ಥಳ ಮುರಾಣದ ಯಾವ ಮಸ್ತಕದಲ್ಲಿ ಉಪ್ಪಾಲಯ ಹೆಸರಿನ ಉಲ್ಲೇಖವಿಲ್ಲ ಎಂಬುದು ಅಜ್ಞರಿ. ಬ್ರಾಹ್ಮಣನೊಬ್ಬ ಎಂದು ಬರೆದಿದೆ. ಅಂತೆಯೇ ಆ ಪ್ರದೇಶವನ್ನು ಉಪ್ಪಾಲ ಬೆಂಟ್ ಅಥವಾ ಉಪ್ಪು ನಿರಿನ ಬೆಂಟ್ ಎನ್ನುತ್ತಿದ್ದರು ಎಂಬುದು ತಿಂಡಿಯಾಗಿರುತ್ತದೆ. ಆದರೆ ಕಮಲಶಿಲೆಯ ಸ್ತಂಭತಲನ ಪರಿಸರದಲ್ಲಿ ವಾಸಮಾಡುವ ಬ್ರಾಹ್ಮಣರಲ್ಲಿ ಉಪ್ಪಾಲ ಎನ್ನುವ ರೀತಿಯ ಹೆಸರುಗಳು ಕಾಣಬರುವುದಿಲ್ಲ. ಇತರೆ ಜನಾಂಗದಲ್ಲಿ ಅಪ್ಪು ನಾಯ್ಕ, ಕುಪ್ಪು ನಾಯ್ಕ ಎನ್ನುವ ಹೆಸರನ್ನು ಕಾಣಬಹುದು.

ವೀರಶೈವರಾದ ಕೆಳದಿ ಅರಸರಿಗೆ ದಿನನಿತ್ಯವು ಶ್ರೀ ಕ್ಷೇತ್ರ ಕಮಲಶಿಲೆಯಿಂದ ದೇವಿಯ (ಬ್ರಹ್ಮಾಂಗನ) ಪ್ರಸಾದವನ್ನು ಬಿದನೂರಿಗೆ ಕೃಷ್ಣ ಭಟ್ಟರ ಅಂದರೆ ಪ್ರಸ್ತುತ ದೇವಸಥಾನದ ರುದ್ರ ಉಪಾದಿವಂತರಾದ ನಾಗಭೂತಣ ಭಟ್ಟರ ಮನೆತನದವರು ತಲುಪಿಸುತ್ತಿದ್ದರಂತೆ ಪ್ರಸಾದವನ್ನು ತಲುಪಿಸಿ, ಅಲ್ಲಯೇ ಉಂಟವನ್ನು ಮುಗಿಸಿ, ತೆಗೆದುಕೊಂಡು ಹೋಗಿರುವ ಮಲ್ಲಗೆ ಹೂಗಳನ್ನು ಮಾರಾಟ ಮಾಡಿ ಬರುತ್ತಿದ್ದರೆಂದು ತಿಂಡಿಯಾಗಿರುತ್ತದೆ. ಕಮಲಶಿಲೆಯ ಸಮಿಂಪ ಮಲ್ಲಗೆವನ (ಜಾಜಿವನ) ಇತ್ತಂತೇ. ಇಂದು ಕಮಲಶಿಲೆ ಹತ್ತಿರದ ಎಲ್ಲ ಉರಿನಲ್ಲಿ ಮಂಗಳಾರು ಮಲ್ಲಗೆಯನ್ನು ಹೆಚ್ಚಾಗಿ ಬೆಳೆಯುತ್ತಿರುವುದಂತು ನಿಜ. ಇಂದು ನಗರ ಎಂದು ಕರೆಯಲ್ಪಡುವ ಬಿದನೂರಿನಲ್ಲಿ ಕಮಲಶಿಲೆಯ ಸ್ತಂಭತಲನ ಪ್ರದೇಶದಲ್ಲಿ ಸಿಗುವಂತಹ ಪರಿಮಳದ ಮಲ್ಲಗೆ ನಗರದಲ್ಲಿ ಸಿಗುವುದಿಲ್ಲ. ಕಮಲಶಿಲೆಯಿಂದ ಒಳ ರಸ್ತೆಯ ಮುಖಾಂತರ ಗುಡ್ಡವನ್ನು ದಾಟ ನಗರಕ್ಕೆ ಹೋಗುವುದಾದರೆ ಸುಮಾರು 19.2 ಕಿಲೋಮೀಟರ್⁸ ಆಗಬಹುದು.⁹ ಕಮಲಶಿಲೆ-ಗೋಳಿಕೆರೆ-ಬರೆಗುಂಡಿ-ಕಮ್ಮರಪಾಲು-ದೇವರಭಾಷ್ಯ-ಕುಡಿನಗುಂಡಿ ಕೆರೆ (ಸರೋವರ)-ನಾಗನಕಲ್ಲು ಬರೆ, ಜಕ್ಕ ಮೂಲಕವಾಗಿ ನಗರವನ್ನು ತಲುಪುತ್ತಿದ್ದರು. ಸುಮಾರು 30-32 ವರ್ಷಗಳ ಹಿಂದೆ ಕಮಲಶಿಲೆಯ ಸಮಿಂಪದ ಹಳ್ಳಿಹೋಕೆ ಉರಿನ ಒಂದು ಗುಂಪು ಈ ಮಾರ್ಗವಾಗಿ ನಗರಕ್ಕೆ ಹೋಗಿದ್ದರಂತೆ

ಕರುತ್ತಿರುವ ಜನರಲು ಹತ್ತಿರದ ದಾರಿ ಇಡಾಗಿದೆ, 50-60 ವರ್ಷಗಳ ಹಿಂದೆ ನಗರ ಸೀಮೆಯಿಂದ ಈ ದಾರಿಯ ಮೂಲಕ ಅಕ್ಷಯನ್ನು ತಯ್ತಿದ್ದರಂತೆ. ಇದು ಕ್ಷೇತ್ರಾಧ್ಯಯನದಿಂದ ತಿಳಿದು ಬರುತ್ತದೆ. ಇತ್ತೀಚಿನವರೆಗೂ ಕರುತ್ತಿರುವ ಜಾತ್ಯೇಯ ಸಂಭಬನೆ ನಗರ ಸೀಮೆಯಿಂದ (ಜನರಲು) ದೇವರಿಗೆ ರಥ ಕಾಣಿಕೆ, ಪಡಿಯಕ್ಕಿ ಪರಾಡ (ಸಾರ್ವಜನಿಕರಿಂದ ಪಡೆಯುವ ವಂತಿಕೆ) ಬರುತ್ತಿತ್ತು. ಆದ್ದರಿಂದ ವೀರಶೈವರಾದ ಕೆಳದಿ ಅರಸರು ಕರುತ್ತಿರುವ ಬ್ರಹ್ಮಾಂಗ ಪ್ರಸಾದವನ್ನು ದಿನಸಿತ್ಯಾವೂ ತರಿಸಿಕೊಳ್ಳುತ್ತಿದ್ದರಿಂದರೆ ಅತಿಶಯೋತ್ಸಯಿಲ್ಲ.

ಕೆಳದಿ ವಂಶಾಧಿಕರ ಶಿವನ ಆರಾಧಕರಾದ್ದರಿಂದ ಬ್ರಹ್ಮಾಂಗ ದೇವರಿಗೆ ನಡೆದುಕೊಳ್ಳುತ್ತಿದ್ದರು ಎಂಬುದು ಈ ಕೆಳಗಿನ ಮಾಹಿತಿಗಳಿಂದ ಸಾಬಿತಾಗುತ್ತದೆ. ಅಭಿಷೇಕದ ಧಾರಾ ಬಣ್ಣಾನಲ್ಲಿ ಕರುತ್ತಿರುವ ಬ್ರಹ್ಮಾಂಗ ದೇವರಿಗೆ ಜನರಲು ಅಣ್ಣಾಜೀ ಬಂಕಪ್ಪನ ಸೇವೆ^{೧೦} ಕೆಲವು ಆಭರಣಗಳ ಮೇಲೆ ವೆಂಕಟಪ್ಪ ನಾಯಕ, ವೀರಮಾಜಿ ಮತ್ತು ಸದಾಶಿವನಾಯಕ ಎಂದು ಬರೆದಿತ್ತು ಎನ್ನಲಾಗಿದೆ. ಅದರಿಂದ ನಿಜವೆಷ್ಟೊಂದರೆ ಅದರೆ ಅದು ಇಂದು ಕಾಣಿಗುತ್ತಿಲ್ಲ. ಸದಾಶಿವ ನಾಯಕ ಎಂಬ ಹೆಸರಿದ್ದರೆ ಅವನ ಆಷ್ಟಕೆ 1530-66 ವರೆಗೆ ಇತ್ತಲ್ಲವೇ 1560ರಲ್ಲ ಕೆಳದಿ ನಾಯಕರು ಈ (ಶಂಕರನಾರಾಯಣ) ಜಾಣೋಽದ್ವಾರ ಮಾಡಿದ್ದಾರೆ ಎಂಬುದಕ್ಕೆ ದಾಖಲೆಗಳವೇ ಎನ್ನುತ್ತದೆ ಸಹ್ಯಾದ್ರಿ ಬಂಡ. ಅಂದರೆ ಮಧ್ಯದಲ್ಲಿ ಹೊನ್ನೆ ಕಂಬಳ ಅರಸರು 1563-1608 ಆಷ್ಟಕೆ ಮಾಡಿದರೆ? ಅದೂ ಸಾಧ್ಯವಿಲ್ಲ ಏಕೆಂದರೆ 1608ರಲ್ಲ ವೆಂಕಟಪ್ಪ ನಾಯಕ ಮೋಸದಿಂದ ಹೊಸಂಗಡಿಯನ್ನು ವಶಪಡಿಸಿಕೊಂಡಿದ್ದಾನೆ ಯಾವ ಹಳೆಯ ದ್ವೇಷವಿರುವುದು ಅಲ್ಲ ಕಾಣಿಸುವುದಿಲ್ಲ. ಹೊಸಂಗಡಿಯು ಕರುತ್ತಿರುವ 7 ಮಾರಣೆಯಲ್ಲಿಂದು ಆದ್ದರಿಂದ ಸದಾಶಿವ ನಾಯಕ ಅಲ್ಲದಿರಬಹುದು. ಕರುತ್ತಿರುವ ಯಾವುದೇ ಶಾಸನಗಳು ದೊರೆಯುವುದಿಲ್ಲ. 'ಈ ಹಿಂದೆ ಇಕ್ಕೇರಿ ಕೆಳದಿ ಎಂದು ಕರೆಯಲ್ಪಡುತ್ತಿದ್ದ ಸಂಸ್ಥಾನದ ಮಹಾರಾಜರು ಶ್ರೀ ಶಂಕರನಾರಾಯಣ ದೇವರ ಭಕ್ತರಾಗಿದ್ದು ದೇವರಿಗೆ ಒಡವೆ ವಸ್ತುಗಳನ್ನು ಕಾಣಿಕೆಯನ್ನು ಅರ್ಹಸಿರುತ್ತಾರೆ. ದೇವಸ್ಥಾನದಲ್ಲಿ ಈಗಿರುವ ಭೋಗ ಮಂಟಪ ಬೆಳ್ಳ ಕೊಪ್ಪರಿಗೆ ಬೆಳ್ಳ ಕಾಲು ದಿಂಪಗಳು ಮುಂತಾದ ಒಡವೆಗಳಲ್ಲಿ ಕೆಳದಿ ಸೋಮಶೇವರ ರಾಯರ ಭಕ್ತಿ"ಎಂದಿದೆ. ಮೇಲೆ ಹೇಳದ ಶಂಕರನಾರಾಯಣವು ಶ್ರೀ ಕ್ಷೇತ್ರ ಕರುತ್ತಿರುವ ಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. ಸೋಮಶೇವರ ರಾಯರ ಅಂದರೆ ಸೋಮಶೇವರ ನಾಯಕ ಎನ್ನುತ್ತಾರೆ. ಅವನ ಕಾಲ 1664-72. ಶಂಕರನಾರಾಯಣ ದೇವಾಲಯಕ್ಕೆ ನಡೆದುಕೊಂಡಂತೆ, ಕರುತ್ತಿರುವ ದೇವಾಲಯಕ್ಕೂ ಅವರು ನಡೆದುಕೊಂಡಿರಿತ್ತಿದ್ದು ಸಾಧ್ಯ. ವೀರಶೈವರಾದ ಕೆಳದಿ ನಾಯಕರು ಶಿವನ ನಾನಾ ರೂಪವನ್ನು ಆರಾಧಿಸುತ್ತಿದ್ದರು, ಆದ್ದರಿಂದ ಕರುತ್ತಿರುವ ದೇವರು ಅವರ ಕಾಲದಲ್ಲಿ ಬ್ರಹ್ಮಾಂಗ ಎಂದು ಮೊಜಿಸಲ್ಪಟ್ಟಿದ್ದು ನಂತರದಲ್ಲಿ ಬ್ರಹ್ಮಾಂಗ ಮಾರಣಪರಮೇಶ್ವರಿ ಎಂದು ಮೊಜಿಸಲ್ಪಟ್ಟಿದ್ದು. ಅಜಂಕರಿಗೆ ಕನನು

ಇಡ್ದಿರುವುದು ಕ್ರಿ.ಶ 1763ರ ಅನುಪಾಸಿನಲ್ಲಿರಬಹುದು ಎನಿಸುತ್ತದೆ. ಬ್ರಹ್ಮಾಂಗ ಎಂದು ಅರ್ಚಿಸಲ್ಪಡುತ್ತಿದ್ದ ಅಂಗವು ಬ್ರಹ್ಮಿ ದುರ್ಗಾಪರಮೇಶ್ವರಿ ಎಂದು ಕರೆಯಲ್ಪಟಿರಬೇಕು. ಏಕೆಂದರೆ ಜಿದನೂರಿನ ತುಂಡರನ ಉಪ್ಪಾಲ ಎನ್ನುವುದರಿಂದ ಅವನು ಕೆಳದಿ ವಂಶಸ್ಥರ ಹೈಕೆಳಗೆ ಆಷ್ಟಕೆ ಮಾಡುತ್ತಿದ್ದೆ. 1763ರಲ್ಲ ಹೈದರಾಲ ಜಿದನೂರು ಕೋರಬೆಯನ್ನು ವಶಪಡಿಸಿಕೊಳ್ಳುತ್ತಾನೆ. ಈ ಕಥೆಯಲ್ಲ ಬರುವ ಉಪ್ಪಾಲಯ ಕಾಲ 1530ರಿಂದ 1608ರ ಮಹ್ಯದಲ್ಲಿರಬಹುದು. ಏಕೆಂದರೆ ಸದಾಶಿವ ನಾಯಕ ವೆಂಕಟಪ್ಪ ನಾಯಕ ಮುಂತಾದ ಕೆಳದಿ ಅರಸರ ಹೆಸರು ಆಭರಣಗಳ ಮೇಲೆ ಇತ್ತೀಂದು ತಿಳಿದುಬರುತ್ತದೆ.

ಹಾಗೆಯೇ ಅಣ್ಣಾಜಿ ಬಂಕಪ್ಪ ನಾಯಕ ಎಂಬ ಯಾವ ಅರಸನು ಜಿದನೂರಿನಲ್ಲ ಆಷ್ಟಕೆ ಮಾಡಿದ್ದ ಕಂಡುಬರುವುದಿಲ್ಲವಷ್ಟೇ ಆದ್ದರಿಂದ ಅದು ಜಿದನೂರಿನ ಒಬ್ಬ ಶ್ರೀಮಂತ ವ್ಯಾಪಾರಿ ಇಡ್ದಿರಬಹುದೇನೋ ಅಥವಾ ಬಸವಪ್ಪ ನಾಯಕನೆ ಇಡ್ದಿರಬಹುದು ಎನ್ನಿಸುತ್ತದೆ. ಅಂತೆಯೇ ಕಂಜಿನ ಜಾಗರಬೆಯಲ್ಲ ಶಿವಪ್ಪ ನಾಯಕ ಎಂದು ಬರೆದಿದ್ದಂತೆ, ಅದು ಒಡೆದು ಹೋಗಿದ್ದರಿಂದ, ಒಡೆದ ಜಾಗರಿ ಬಾರಿಸಬಾರದು ಎಂಬ ಸಂಪ್ರದಾಯವಿದೆ ಆದ್ದರಿಂದ ಅದನ್ನು ಉಪಯೋಗಿಸಬಾರದು ಎಂದು ದೇವಾಲಯದ ಹೋರಸುತ್ತಿನ ಭೋಮಿಯಲ್ಲ ಹೊತ್ತಿದ್ದೇವೆ ಎನ್ನುತ್ತಾರೆ. ಬ್ರಹ್ಮಾಂಗ ಎಂದು ಮೂಜಿಸುತ್ತಿದ್ದರಿಂದ ಡಮರು ಸೇವೆ ಅಥವಾ ತೊಡಗು ಬಲ ನಡೆಯುತ್ತಿತ್ತು, ಅದು ಇಂದಿಗೂ ನಡೆದು ಬರುತ್ತಿದೆ. ಕಮಲಶೀಲೆಯಲ್ಲ ಶಿವ ದೇವಾಲಯವನ್ನು ಕಾಣತ್ತೀಂದೆ. ಹಿಂದೆ ಮಹತೋಭಾರ ದೇವಾಲಯದಲ್ಲ ಒಂದೊಂದು ಡಮರು ಮೇಳವು ಇರುತ್ತಿತ್ತಂತೆ, ಒಟ್ಟು 32 ಡಮರು ಮೇಳಗಳು ತೆಂಕು (ಉತ್ತರ ಕನ್ನಡದಲ್ಲ) 16, ಬಡಗು (ದಕ್ಷಿಣಕನ್ನಡದಲ್ಲ) 16 ಇಡ್ದಿತ್ತಂತೆ, ಕಾರಣಾಂತರಗಳಿಂದ ಈಗ ಮೂರು ಡಮರು ಮೇಳಗಳು ಮಾತ್ರ ಕಾಣಿಸುತ್ತಿವೆ. ದೇವಾಲಯವು ಈಗ ಇರುವ ಶಿವನ ದೇವಾಲಯದ ಪಕ್ಷದಲ್ಲ ಹರಿಯುವ ಕುಬ್ಜಾ ನದಿಯ ಪಕ್ಷದಲ್ಲ ಇತ್ತೀಂದು ಹೇಳುತ್ತಾರೆ ನಂತರದಲ್ಲ ಹೋಳಿಯಿಂದ ಈಚೆಗೆ ಪ್ರತಿಷ್ಠಾಪನೆ ಮಾಡಲಾಗಿದೆ ಎನ್ನುತ್ತಾರೆ. ಶಿವಸಿಗಾಗಿ ಡಮರು ಸೇವೆ ನಡೆಯುತ್ತಿರುವುದೇನೋ ಎನ್ನುವ ಸಂಶಯ ಕಾಡಿರುವುದಿಲ್ಲ. ಗೋಳಿಯಂಗಡಿ ವೃದ್ಧರು ಕಮಲಶೀಲೆಯಲ್ಲ ನಡೆಯುವ ಡಕ್ಕೆ ಬಲಯ ದಿವಸ ಗೆಜ್ಜೆ ಕಟ್ಟಿ ತಮ್ಮ ಮುಂದಿನ ತಿರುಗಾಟವನ್ನು ಪ್ರಾರಂಭಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಹಿಂದೆ ಬ್ರಹ್ಮಾಂಗನೆಂದೆ ಮೂಜಿಸುತ್ತಿದ್ದರಿಂದ ಡಕ್ಕೆ ಬಲಯ ಗೆಜ್ಜೆ ಕಟ್ಟುವ ಸಂಪ್ರದಾಯ ನಡೆದು ಬಂದಿರಲೂ ಬಹುದು ಎನ್ನಿಸುತ್ತದೆ.

ಶುಕ್ರವಾರ ಅಮೃನವರವಾರ ಮತ್ತು ಅಮೃನವರು ಪಾತಾಳದಿಂದ ಉಧ್ಬಿಸಿದ ದಿವಸ ಆದ್ದರಿಂದ ಶುಕ್ರವಾರವು ಶ್ರೀಷ್ಟ ದಿವಸ ಎಂದು ಕಮಲಶೀಲೆಯ ಸುತ್ತಮುತ್ತಲನ 7 ಮಾರ್ಗಣೀಯ (ಆಜ್ಞಾ, ಹಳ್ಳಹೋಕೆ,

ಎಡಮೋಗೆ, ಸಿದ್ದಾಪುರ, ಹೊಸಂಗಡಿ, ಕೊಡ್ಲಿಡಿ ಮತ್ತು ಕೆಮಲಶೀಲೆ ಗ್ರಾಮದವರು) ಹೆಚ್ಚಿನ ಭಕ್ತಾದಿಗಳು ಶ್ರೀ ಬ್ರಾಹ್ಮಣ ದುರ್ಗಾಪರಮೇಶ್ವರಿ ಸನ್ನಿಧಿಗೆ ಬಂದು ಕುಂಕುಮಾಚ್ಯನೆ ಮಾಡಿಸುತ್ತಾರೆ.

ಪಾಠ-ತ್ಯಾವಾಚ-

ಎರ ರಟ್ಟವಧಾರಾಯ ಸಹ್ಯಾಂತೇ ಮನೋರಮೇ
ಶ್ರಾವಣೇ ಕೃಷ್ಣ ಪತ್ನಿಸ್ಯ ನವಮಾಂಜಿನಾವಾಸರೇ || 11 ||
ಉದ್ದತ್ಯ ಪಾತಾಲ ತಲಾತ್ ಅಂಗರೂಪೇಣ ಶೋಭತಾ ||¹²

(ಪಾಠತಿಯು ಹೇಳಿದಷ್ಟು – ಎರರಟ್ಟರೆಂಬ ದೃತ್ಯಾರನ್ನು ಸಂಹರಿಸಲು ನಾನು ಮನೋಹರವಾದ ಪರವತ ಪ್ರದೇಶದಲ್ಲ ಶ್ರಾವಣಮಾಸದ ಕೃಷ್ಣ ಪತ್ನಿ ನವಮಿ ತಿಥಿಯ ಶುಕ್ರವಾರದಲ್ಲ ||11|| ಪಾಠಾಳ ಪ್ರದೇಶದಿಂದ ಮೇಲಕ್ಕೆ ಬಂದು ಅಂಗ ರೂಪದಲ್ಲ ಉಧ್ಘಾಟಿಸುತ್ತೇನೆ).

ಕೆಮಲಶೀಲೆಯ ಭಕ್ತಾದಿಗಳು ಶುಕ್ರವಾರದ ದಿನ ಶ್ರೀಷ್ಠಾವಾದದ್ವೈ ಎನ್ನುವುದಕ್ಕೂ ಪಾಠತಿಯು ಹೇಳಿರುವ ಶ್ಲೋಕಕ್ಕೂ ಹೊಂದಾಣಿಕೆಯಾಗುತ್ತದೆ. ಈ ಕೃತಿಯ ಕರ್ತೃ ಸಂಸ್ಕೃತದಲ್ಲಿದ್ದ ಮರಾಣವನ್ನು ಕನ್ನಡಿಸಿದ್ದೇನೆ ಎಂದಿದ್ದಾರೆ. ಆದರೆ ವ್ಯ.ಸಿ. ಭಾನುಮತಿಯವರು ಸಂಪಾದಿಸಿದ ಸಹ್ಯಾದ್ರಿ ಬಂಡದಲ್ಲ ತಾನು ಶುಕ್ರವಾರ ದಿವಸದಂದು ಕೆಮಲಶೀಲೆಯಲ್ಲ ಪಾಠಾಳದಿಂದ ಉಧ್ಘಾಟಿಸುತ್ತೇನೆ ಎನ್ನುವುದು ಕಾಣಸಿಗುವುದಿಲ್ಲ. ಆದರೆ, ಕೆಮಲಶೀಲೆಯಲ್ಲ ಶಿವ, ವಿಷ್ಣು, ಬ್ರಹ್ಮನ ಶಕ್ತಿಯಿಂದ ಕೂಡಿದ ಬ್ರಾಹ್ಮಣ ದುರ್ಗಾಪರಮೇಶ್ವರಿ ರೈಕ್ಷ ಮಹಾಮುನಿಯ ಎದುರಲ್ಲ ಅಂಗಾಕಾರವಾದಷ್ಟು ಎಂದಿದೆ. ಶ್ರೀ ಕ್ಷೇತ್ರದಲ್ಲ ಇಂದು ಮೊಜಿಸಲ್ಪಡುತ್ತಿರುವ ದೇವರು ಶ್ರೀಬ್ರಾಹ್ಮಣ ದುರ್ಗಾಪರಮೇಶ್ವರಿ ಎನ್ನುವುದು ಸ್ಥಳ ಮರಾಣ ಮತ್ತು ಸಹ್ಯಾದ್ರಿ ಬಂಡದಿಂದ ಖಚಿತವಾಗುತ್ತದೆ. ಸಹ್ಯಾದ್ರಿ ಬಂಡದಲ್ಲ ರೈಕ್ಷನ ಎದಿರಲ್ಲ ಅಂಗಾಕಾರವಾದಷ್ಟು ಎಂದಿದೆ ಹಾಗೂ ಇದು ಭಾಮಿನಿ ಷಟ್ಪದಿಯಲ್ಲ ಬ್ರಾಹ್ಮಣಯ ಕಥೆ ಬರೆಯಲ್ಪಟ್ಟಿದೆ. ಸಹ್ಯಾದ್ರಿ ಬಂಡದ ರಚನೆಯ ಕಾಲ ಸುಮಾರು ಕ್ರಿ.ಶ 1750 ರ ಕಾಲ ಎಂದಿದ್ದಾರೆ ಅದರ ಸಂಪಾದಕರು, ಆದರೆ ವಿಧ್ವಾನ್ ಕೆ ಎನ್ ಸೀತಾರಾಮ್ ಭಟ್ಟರು 1976 ರಲ್ಲ ಅನುವಾದಿಸಿದ ಸ್ಥಳ ಮರಾಣವು ಸಂಸ್ಕೃತ ಮರಾಣದಿಂದ ಕನ್ನಡಿಸಿದ್ದೇನೆ ಎಂದಿದ್ದಾರೆ. ಸಂಸ್ಕೃತ ಸಹ್ಯಾದ್ರಿ ಬಂಡವು 1750 ಕ್ಕಿಂತಲೂ ಹಿಂದಿನ ಕಾಲದಲ್ಲ ರಚನೆ ಯಾಗಿದ್ದೀರಬಹುದು ಎನ್ನಿಸುತ್ತದೆ.

ಶ್ರೀ ಕ್ಷೇತ್ರ ಕೆಮಲಶೀಲೆಯ ಮೌಜಿಕ ಕಥನದಲ್ಲ ಬ್ರಹ್ಮಲಂಗನೆಂದು ಮೊಜಿಸಲ್ಪಡುತ್ತಿದ್ದು, ಸಂತರದಲ್ಲ ಬ್ರಾಹ್ಮಣ ದುರ್ಗಾಪರಮೇಶ್ವರಿ ಎಂದಾಯಿತು ಎನ್ನುತ್ತಾರೆ. ಸ್ಥಳ ಮರಾಣದಲ್ಲಿಯೂ ಅಂತೆಯೇ ಇದೆ ಹಾಗೂ

ಇಂದು ಅಂಗಕ್ಕೆ ಪ್ರತಿದಿನವನ ತೊಡಿಸುವ ಬೆಳ್ಗ ಮುಖವಾಡ ಮರುಷ ದೇವರ ಅಂದರೆ ಶಿವನ ಹೋಲಕೆ ಇರುವುದರಿಂದ ಬ್ರಹ್ಮಾಂಗನೆಂದು ಮೂರಿಸಲ್ಪಡುತ್ತಿದ್ದು ಲಜಿತವಾಗುತ್ತದೆ. ಸ್ಥಂದ ಮರಾಣದ ಭಾಗವಾದ ಸಹ್ಯಾದ್ರಿ ಬಂಡದಲ್ಲಿ ಬ್ರಾಹ್ಮಿ ದುರ್ಗಾಪರಮೇಶ್ವರಿ ಎಂದಿದೆ, ಅಧ್ಯಯನದಲ್ಲಿ ನಾವು ಸಾಮ್ಯತೆಯನ್ನು ಕಾಣಲು ಸಾಧ್ಯವಾಗಿದೆ. ಇವುಗಳನ್ನೆಲ್ಲ ಅಧ್ಯಯನ ಮಾಡಿ ಕ್ರೋಂಡಿಂಕರಿಸಿ ತುಲನಾತ್ಮಕ ವಿಮರ್ಶೆ ಮಾಡಿದಾಗ ನಮಗೆ ತಿಳಿಯುವ ಸತ್ಯವೆಂದರೆ; ಈ ಕ್ಷೇತ್ರವು ನೂರಾರು ವರ್ಷಗಳ ಹಿಂದೆ ಬ್ರಹ್ಮಾಂಗನಾಗಿ ಮೂರಿಸಲ್ಪಡುತ್ತಿದ್ದ ಅಂಗವು ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಅಂಗವೇ ಆಗಿದೆ. ಕೆಳದಿ ಆಡಳಿತದ ಕಾಲದಲ್ಲಿ ಬ್ರಹ್ಮಾಂಗನೆಂದು ಮೂರಿಸಲ್ಪಡುತ್ತಿದ್ದುದು ಅಷ್ಟೇ ದಿಟ. ಮೌರಿಕ ಕಥೆಯಲ್ಲಿ ಬರುವ ಉಪ್ಪಾಲಯು 1530ರ ನಂತರದಲ್ಲಿ ಕಮಲಶಿಲೆಯಲ್ಲಿ ಜಜನೂರಿನ ತುಂಡರಸನಾಗಿದ್ದನೆಂದು ಕಾಣಿಸುತ್ತದೆ. ಆದರೆ ದೇವಾಲಯದಲ್ಲಿರುವ ಭೇರಿ ಉಪ್ಪಾಲಯ ಕಾಲದ್ವೀಂದರೆ ನಂಬಲು ಕಷ್ಟವಾಗುತ್ತದೆ. ಸಾವಿರಾರು ಕಡೆ ನಾವು ದುರ್ಗಾಪರಮೇಶ್ವರಿ ಅಂಗವನ್ನು ಕಾಣುತ್ತೇವೆ ಆದರೆ ಪ್ರಪಂಚದ ಯಾವ ಪ್ರದೇಶದಲ್ಲಿಯೂ ಬ್ರಾಹ್ಮಿ ದುರ್ಗಾಪರಮೇಶ್ವರಿ ಅಂಗವನ್ನು ಕಾಣಿಸುತ್ತೇವೆ. ಕಮಲಶಿಲೆಯಲ್ಲಿ ಮಾತ್ರ ಬ್ರಾಹ್ಮಿ ದುರ್ಗಾಪರಮೇಶ್ವರಿ ಅಂಗವನ್ನು ಕಾಣುತ್ತೇವೆ.

ಹೀಗೆ, ಶ್ರೀ ಕ್ಷೇತ್ರ ಕಮಲಶಿಲೆಯು ಇಂದೂ ತನ್ನದೇ ಆದ ಜಾರಿತಿಕಾದಂಥ ಗತವ್ಯಭವವನ್ನು ಇಂದಿಗೂ ಉಂಟಿಸಿ ಬೆಳೆಸಿಕೊಂಡು ಬಂದಿರುತ್ತದೆ. ಹಾಗೆಯೇ ಉಡುಹಿ ಜಿಲ್ಲೆಯಲ್ಲಿ ಹೆಚ್ಚು ಖ್ಯಾತಿಗೆ ಬಂದಿರುತ್ತದೆ. ಎಕೆಂದರೆ, ಇದು ಒಂದು ಪ್ರವಾಸಿ ತಾಣವಾಗಿಯು ಜಾತ್ರಾಗೆ ಬಂದಿರುತ್ತದೆ. ಮತ್ತು, ಇದು ಒಂದು ಪವಿತ್ರ ಸ್ಥಳವಾಗಿದೆ. ಇಲ್ಲಿಗೆ ಬಂದು ಹೋದರೆ, ಭಕ್ತರ ಇಷ್ಟಾರ್ಥಗಳು ತೀರ್ಜಿಲ್ಲೆಯಿಲ್ಲವೇ ಎಂಬ ನಂಜಿಕೆ ಇಲ್ಲಿನ ಸ್ಥಳಯರಿಗೆ ಇಂದಿಗೂ ಇರುವುದು ಅಧ್ಯಯನದ ಮೂಲಕ ತಳಸ್ತುಶೀಯಾಗಿ ಗುರುತಿಸಲಾಗಿದೆ.

ಕೊನೆಯ ಟಿಪ್ಪಣಿ

1. ಕ್ಷೇತ್ರಾಧ್ಯಯನ ಡಾ. ಸತೀಶ್ ಹೋಳ್ ಮಂಗಳೂರು (ಮೂಲತ ಕಮಲಶಿಲೆಯವರು) 2002
2. ಕಮಲಶಿಲಾ ಕ್ಷೇತ್ರ ಮಹಾತ್ಮೆ ಮತ್ತು ಶ್ರೀದೇವಿ ಸುಪ್ರಭಾತ, ಭಜನೆಗಳು, ಲೇಖಕರು ಶ್ರೀ ಸುಳಗೋಡು ಸುಬ್ರಾಯ ಜಾತ್ರೆ-2001 ಪುಟ ನಂಬ್ಯೆ -14
3. ಅದೇ ಪುಟ ನಂಬ್ಯೆ -14
4. ಅದೇ ಪುಟ ನಂಬ್ಯೆ -15
5. ಸಹ್ಯಾದ್ರಿ ಬಂಡ - ಸಂಪಾದಕರು ವ್ಯಾ.ಸಿ. ಭಾನುಮತಿ ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯ 1984: ಪ್ರಥಾನ ಸಂಪಾದಕರು ಡಾ.ಹಾ. ಮಾ. ನಾಯಕ. ಮುದ್ರಣ ಶ್ರೀ ಮೀರಾ ಪ್ರಿಂಟಸ್‌ ಶಿವರಾಂ ಪೇಟಿ ಮೈಸೂರು-570001 ಪುಟ ನಂಬ್ಯೆ-305

Indian Journal of History and Archaeology

ISSN (E):2582-225X, VOL-2, ISSUE -2, JULY-AUGUEST, 2020, 01-05

6. ಕರ್ಮಲಶೀಲಿ ಕ್ಷೇತ್ರ ಮಹಾತ್ಮೆ – ಸಂಗ್ರಹಕರು ಕೆ ಎನ್ ಸೀತಾರಾಮು ಭಟ್ಟ, ಪ್ರಕಾಶಕರು ಎನ್ ಕೇಶವ ಜಾತ್ರ ಶೈಂಪಣ ಜಾತ್ರ, ಮುದ್ರಕರು ವಿಜಯ ಪ್ರಿಂಟಸ್‌ ಕುಂದಾಪುರ-1976 ಮತ್ತ ಸಂಖ್ಯೆ -24
7. ಕುಂದನಾಡಿನ ಶಾಸನಗಳು – ಡಾ. ಹಿ. ಎನ್ ನರಸಿಂಹಮೂರ್ತಿ ಮನೋರಮಾ ಪ್ರಿಂಟಸ್‌ ಮಂಗಳೂರು ಮೊದಲ ಮುದ್ರಣ 2007 ಮತ್ತ ಸಂಖ್ಯೆ -42
8. ನಾಗಭೂಷಣ ಭಟ್ ಅಗ್ರಹಾರ ಕರ್ಮಲಶೀಲಿ 24.06.2020
9. ಧನಂಜಯ ಜಾತ್ರ ಕಲ್ಲುಂಕ 24.06.2020
10. “ನ್ನಳಿಂದ ಮುರಾಣ” ಕರ್ಮಲಶೀಲಿ ಶ್ರೀಲಂಧರ ಅಡಿಗ-2010 ಮಲ್ಲಾಡ್ ಪ್ರಿಂಟಸ್‌ ಸಿದ್ಧಾಮುರ್, ಮತ್ತ ಸಂಖ್ಯೆ.15
11. ಶ್ರೀ ಶಿಂಕರನಾರಾಯಣ ಕ್ಷೇತ್ರ ಮಹಾತ್ಮೆ – ಆರನೇ ಮುದ್ರಣ 2016 – ಸೂರ್ಯ ಅಪ್ ಸೇಟ್ ಪ್ರಿಂಟಸ್‌ ಉಡುಪಿ, ಮತ್ತ ಸಂಖ್ಯೆ-17
12. ಕರ್ಮಲಶೀಲಿ ಕ್ಷೇತ್ರ ಮಹಾತ್ಮೆ- ಸಂಗ್ರಹಕರು ಕೆ ಎನ್ ಸೀತಾರಾಮು ಭಟ್ಟ, ಪ್ರಕಾಶಕರು ಎನ್ ಕೇಶವ ಜಾತ್ರ ಶೈಂಪಣ ಜಾತ್ರ, ಮುದ್ರಕರು ವಿಜಯ ಪ್ರಿಂಟಸ್‌ ಕುಂದಾಪುರ-1976 ಮತ್ತ ಸಂಖ್ಯೆ -26